

ಸಾಕ್ಷಿಗೆ ಪ್ರಮಾಣ ವಚನವನ್ನು ಬೋಧಿಸಿ ಪ್ರಮಾಣೀಕರಿಸಿದ ದಿ: 26.07.2024

ಪಾಟೀ ಸವಾಲು: ಶ್ರೀ ಹೆಚ್ ಇ ಪಿ ವಕೀಲರಿಂದ

ದಿ 22-10-2001 ರಂದು ಟ್ರಸ್ಟನ್ನು ಸ್ಥಾಪಿಸುವ ಮೊದಲಿನಿಂದಲೂ ಟ್ರಸ್ಟಿಗಳ ಪೈಕಿ ಆರೋಪಿಗಳ ಪರಿಚಯ ಇದೆ. ಮೊದಲಿಗೆ ವಸತಿ ಶಾಲೆಯನ್ನು ಪ್ರಾರಂಭಿಸಬೇಕು ಎಂದು ನಾನು ಮತ್ತು 1 ಮತ್ತು 3ನೇ ಆರೋಪಿ ಮಾತನಾಡಿಕೊಂಡಿರುತ್ತೇವೆ. ಮೊದಲಿಗೆ ನಾನು ಹರಿಹರ ಪಾಲಿ ಪ್ರೈವೇಟ್ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ನಂತರ ಪಿ ಎಸ್ ಎಸ್ ಆರ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ಮಾಡಿದ್ದೇನೆ . ಜ್ಞಾನ ಗಂಗಾ ಟ್ರಸ್ಟ್ ನ ಜಾಗವು ಖರೀದಿಸಿರುವ ಸ್ವತ್ತಾಗಿರುತ್ತದೆ . 2001 ರಲ್ಲಿ ಮೊದಲ ಪೂರ್ವ ಭಾವಿ ಸಭೆಯನ್ನು 2 ನೇ ಆರೋಪಿಯ ಮನೆಯಲ್ಲಿ ನಡೆಸಲಾಯಿತು ಎಂದರೆ ಸರಿ. ಆ ದಿನ 7 ಜನ ಧರ್ಮದರ್ಶಿಗಳು ಹಾಜರಿದ್ದು ವಸತಿ ಶಾಲೆ ಪ್ರಾರಂಭಿಸುವ ಬಗ್ಗೆ 1 ನೇ ಆರೋಪಿ ಪ್ರಸ್ತಾಪ ಮಾಡಿರುತ್ತಾರೆ . ನಮ್ಮ 7 ಜನ ಧರ್ಮದರ್ಶಿಗಳ ಪೈಕಿ ನನ್ನ ಹೆಸರಿನಲ್ಲಿ ಮಾತ್ರ ಕೃಷಿ ಭೂಮಿ ಇತ್ತು ಎಂದರೆ ಸರಿ .

ಟ್ರಸ್ಟ್ ನ ಜಾಗವನ್ನು ನಾನು ನನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿದ್ದು ನಂತರ ಅದನ್ನು ಟ್ರಸ್ಟಿನ ಸ್ಥಾಪನೆಗೆ ಸ್ಥಾಪಕನಾಗಿ ನೀಡಿರುತ್ತೇನೆ . ಸದರಿ ಸ್ವತ್ತನ್ನು ಅಂದಾಜು 1,60,000/- ರೂ ಗೆ ಖರೀದಿಸಿರಬಹುದು. ಸದರಿ ಸ್ವತ್ತನ್ನು ನಗರದಲ್ಲಿ ಖರೀದಿಸಿರುತ್ತೇನೆ . ನಾನು ಖರೀದಿಸಿದ ಸ್ವತ್ತು ಒಟ್ಟು 4 ಏಕರೆ ಜಮೀನಾಗಿದ್ದು ಅದನ್ನು ನಾನು ದೇಣಿಗೆಯ ರೀತಿ ಟ್ರಸ್ಟಿಗೆ ನೀಡಿರುತ್ತೇನೆ . ಮೊದಲ ಪೂರ್ವ ಭಾವಿ ಸಭೆಯಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಯಾರು ಎಂದು ನೇಮಿಸಲು ಚರ್ಚಿಸಲಾಯಿತು . ನಾನು 4 ಏಕರೆ ಜಮೀನನ್ನು ಮೊದಲ ಪೂರ್ವಭಾವಿ ಸಭೆಯ ನಂತರ

ಖರೀದಿಸಿರುತ್ತೇನೆ. ನಿಪಿ 4 ರಲ್ಲಿ ಟ್ರಸ್ಟ್ ಸ್ಥಾಪನೆಯಾದ ದಿನವೇ 4 ಏಕರೆ ಜಮೀನನ್ನು ಟ್ರಸ್ಟಿಗೆ ದೇಣಿಗೆಯಾಗಿ ನೀಡುತ್ತಿರುವ ಬಗ್ಗೆ ಉಲ್ಲೇಖ ಇದೆ. ಮೊದಲ ಪೂರ್ವ ಭಾವಿ ಸಭೆಯಲ್ಲಿ ಟ್ರಸ್ಟಿನ ಸ್ಥಾಪನೆಗೆ ತಲಾ 4 ಲಕ್ಷ ದೇಣಿಗೆ ನೀಡಬೇಕು ಎಂದು ಮಾತುಕತೆಯಾಗಿತ್ತು. 1 ನೇ ಆರೋಪಿ ಸ್ತಳಿಯರಾಗಿದ್ದು ಕಟ್ಟಡ ವ್ಯವಹಾರದ ಬಗ್ಗೆ ಅನುಭವವಿದೆ ಎಂಬ ಕಾರಣಕ್ಕೆ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಯಿತು. ದಿ 22-10-2001 ರಿಂದ ದಿ 09-12-2006 ರವರೆಗೆ ನಾನು ಒಟ್ಟು ರೂ 3,40,000/- ಹಣ ದೇಣಿಗೆಯಾಗಿ ನೀಡಿರುತ್ತೇನೆ . ತನಿಖೆಯ ಸಮಯದಲ್ಲಿ ಈ ಪ್ರಕರಣದಲ್ಲಿ ದಾಖಲೆಗಳನ್ನು ತನಿಖಾಧಿಕಾರಿಗೆ ಪ್ರಾಸಾ 1 ರವರು ಹಾಜರುಪಡಿಸಿರುವ ಬಗ್ಗೆ ನನಗೆ ಮಾಹಿತಿ ಇದೆ .

ಈ ಪ್ರಕರಣ ದಾಖಲಿಸುವ ಮೊದಲು 1 ರಿಂದ 3 ರ ಆರೋಪಿಗಳು ಉಳಿದ ಧರ್ಮದರ್ಶಿಗಳ ವಿರುದ್ಧ ಶಾಶ್ವತ ನಿರ್ಭಂದಕಾಜ್ಞೆಯನ್ನು ಕೋರಿ ಮಡಿಕೇರಿಯ ಮಾನ್ಯ ಹಿರಿಯ ಶ್ರೇಣಿ ನ್ಯಾಯಾಧೀಶರ ಮುಂದೆ ಒ ಎಸ್ 68/2009 ರಂತೆ ಪ್ರಕರಣ ದಾಖಲಿಸಿದ್ದಾರೆ ಎಂದರೆ ಸರಿ . ಸದರಿ ದಾವೆಯಲ್ಲಿ ನಾನು ಒಬ್ಬ ಪ್ರತಿವಾದಿ ಎಂದರೆ ಸರಿ . ನಿಡಿ 1 ರಿಂದ 5 ನ್ನು ಸದರಿ ಒ ಎಸ್ ಪ್ರಕರಣದಲ್ಲಿ ನಮ್ಮ ಪರವಾಗಿ ನಿಶಾನೆ ಕರಣ ಗೊಂಡಿರುತ್ತದೆ ಎಂದರೆ ನನಗೆ ಗೊತ್ತಿಲ್ಲ. ನಮ್ಮ ಧರ್ಮದರ್ಶಿಗಳ ಪೈಕಿ ತೆರಿಗೆಗೆ ಸಂಬಂಧಿಸಿದಂತೆ ವ್ಯವಹಾರಗಳ ಬಗ್ಗೆ ಹೆಚ್ಚು ತಿಳುವಳಿಕೆಗಳಿರುವ ವ್ಯಕ್ತಿ ಪ್ರಾಸಾ 5 ಎಂದರೆ ಸರಿ . ನಿಡಿ 1 ರಿಂದ 5 ನ್ನು ವರಮಾನ ತೆರಿಗೆ ಇಲಾಖೆಯಿಂದ ಯಥಾ ನಕಲನ್ನು ಪಡೆದು ಒ ಎಸ್ ದಾವೆಯಲ್ಲಿ ಹಾಜರುಪಡಿಸಲಾಗಿದೆ ಎಂದರೆ ನನಗೆ ಗೊತ್ತಿಲ್ಲ. ಚಾಸಾ 16 ರವರ ಪರಿಚಯ ನನಗೆ ಇಲ್ಲ. ನಾನು ಟ್ರಸ್ಟ್ ಸ್ಥಾಪನೆಯಾದಾಗ ಧರ್ಮದರ್ಶಿಯ ಜೊತೆಗೆ ಪ್ರಾಂಶುಪಾಲರಾಗಿ ಹಾಗೂ ನಿಲಯ ಪಾಲಕರಾಗಿ

2001 ರಿಂದ ಡಿಸೆಂಬರ್ 2006 ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದೆ. ಯಾವುದೇ ಒಂದು ಸಂಸ್ಥೆಗೆ ಲೆಕ್ಕಿಗರ ಅವಶ್ಯಕತೆ ಇದೆ ಎಂದರೆ ಸರಿ. 2001 ರಿಂದ 2006 ರವರೆಗೆ ಉಮಾವತಿ ಎಂಬುವವರು ನಮ್ಮ ಶಾಲೆಯಲ್ಲಿ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸಿರುತ್ತಾರೆ . ನಾನು ಪ್ರಾಂಶುಪಾಲಕ ಹಾಗೂ ನಿಲಯ ಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಸಾಮಾನ್ಯ ಖರ್ಚು ವೆಚ್ಚದ ಜ್ಞಾನ ಇತ್ತು . ಚಾಸಾ 16 ರವರು ಒಮ್ಮೆಯು ನಮ್ಮ ಶಾಲೆಗೆ ಭೇಟಿ ನೀಡಿ ಲೆಕ್ಕ ಪರಿಶೋಧನೆ ಮಾಡಿರುವುದಿಲ್ಲ. ಈ ಪ್ರಕರಣ ದಾಖಲಾಗುವ ವರೆಗೂ ಚಾಸಾ 16 ರವರು ಯಾರು ನಮ್ಮ ಸಂಸ್ಥೆಗೆ ಏನು ಕೆಲಸ ಮಾಡಿಕೊಟ್ಟಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ಸಂಸ್ಥೆಯಲ್ಲಿ ವಾರ್ಷಿಕವಾಗಿ ಲೆಕ್ಕ ಪರಿಶೋಧನೆ ಆಗುತ್ತಿದ್ದುದರ ಬಗ್ಗೆ ನನಗೆ ತಿಳುವಳಿಕೆ ಇಲ್ಲ. ನಿಡಿ 4 ನ್ನು ಚಾಸಾ 5 ರವರು ತಯಾರಿಸಿ ಕೊಂಡು ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತೇನೆ. ನಿಡಿ 5 ನ್ನು ಯಾರು ತಯಾರಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಿಡಿ 5 ನ್ನು ನನ್ನ ಮುಂದೆ ಹಾಜರು ಪಡಿಸಿದಾಗ ಚಾಸಾ 5 ರವರು ಅದನ್ನು ತಾಳೆ ಮಾಡಿ ನೋಡುವುದಾಗಿ ತಿಳಿಸಿ ನನ್ನ ಮುಂದೆ ಸಹಿ ಮಾಡಿರುತ್ತಾರೆ . ನಿಡಿ 4 ನ್ನು ಸರಕಾರಿ ಇಲಾಖೆಗೆ ಸಲ್ಲಿಸುವ ದಾಖಲೆ ಎಂಬ ಬಗ್ಗೆ ನನಗೆ ತಿಳುವಳಿಕೆ ಇತ್ತು . ಯಾವುದೇ ದಾಖಲೆಯು ಸರಿಯಾಗಿ ಇಲ್ಲದೆ ಇದ್ದಲ್ಲಿ ಸರಕಾರಿ ಇಲಾಖೆಗೆ ಸಲ್ಲಿಸಬಾರದು ಎಂಬ ತಿಳುವಳಿಕೆ ನನಗೆ ಇದೆ . ನನ್ನ ಪ್ರಕಾರ ನಿಡಿ 4 ಸರಿಯಾಗಿ ಇದೆ . ನಿಡಿ 1 ರಿಂದ 5 ನ್ನು ತಯಾರು ಮಾಡುವ ಸಮಯದಲ್ಲಿ ಚಾಸಾ 16 ರವರು ಖುದ್ದು ಶಾಲೆಗೆ ಭೇಟಿ ನೀಡಿ ಲೆಕ್ಕ ಪರಿಶೋಧನೆ ಮಾಡಿದ ಬಗ್ಗೆ ದಾಖಲೆ ಇಲ್ಲ. ಪ್ರಾಸಾ 5 ರವರು ಲೆಕ್ಕ ಪರಿಪಾಟಕರಾಗಿ ಅಂದಾಜು 25 ವರುಷಗಳ ಅನುಭವ ಉಳ್ಳವರು ಎಂದರೆ

ಸರಿ . ಅದೇ ಕಾರಣಕ್ಕೆ ಟ್ರಸ್ಟ್ ಪ್ರಾರಂಭವಾದಾಗ ಅವರನ್ನು ಖಜಾಂಚಿಯಾಗಿ ಸರ್ವನುಮತದಿಂದ ನೇಮಕ ಮಾಡಲಾಗಿರುತ್ತದೆ. ಒಂದು ಸಂಸ್ಥೆಯ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುವುದು ಖಜಾಂಚಿ ಎಂದರೆ ಸರಿ . ಚಾಸಾ 16 ರವರು ಪ್ರಾಸಾ 5 ರವರಿಗೆ ಪರಿಚಯ ಎಂದರೆ ಸರಿ . ಪ್ರಾಸಾ 5 ರವರನ್ನು ಹೊರತು ಪಡಿಸಿ ಚಾಸಾ 16 ರವರಿಗೆ ಬೇರೆ ಧರ್ಮದರ್ಶಿಗಳೊಂದಿಗೆ ಒಡನಾಟವಿಲ್ಲ ಎಂದರೆ ಸರಿ . ಆಯಾಯ ಸಾಲಿನ ಲೆಕ್ಕ ಪತ್ರಗಳನ್ನು ಪ್ರಾಸಾ 5 ರವರು ತಯಾರಿಸಿ ಚಾಸಾ 16 ರವರು ಮೊಹರು ಪಡೆಯುತ್ತಿದ್ದರು ಎಂಬ ಪ್ರಶ್ನೆಗೆ ಸಾಕ್ಷಿ ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎನ್ನುತ್ತಾರೆ . ಆಯಾಯ ಸಾಲಿನ ದಾಖಲೆಗಳು ಸರಿಯಿದೆಯೇ ಎಂಬ ಬಗ್ಗೆ ಪ್ರಾಸಾ 5 ರವರು ತೂಲನೆ ಮಾಡಿ ನೋಡುತ್ತಿದ್ದ ಬಗ್ಗೆ ನನಗೆ ಮಾಹಿತಿ ಇಲ್ಲ.

ಜಾರ್ಜ್ ಜೋಸೆಫ್ ಅಂಡ್ ಕಂಪನಿ ಲೆಕ್ಕ ಪರಿಶೋಧಕರ ಪರಿಚಯ ನನಗೆ ಇಲ್ಲ. ಜ್ಞಾನಗಂಗಾ ಶಾಲೆ 2002 ರಿಂದ ಪ್ರಾರಂಭವಾಗಿದೆ . 2001 ಮತ್ತು 2002 ಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನ ವರದಿಯನ್ನು ದಾಖಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಟ್ರಸ್ಟ್ ಸ್ಥಾಪನೆ ಮಾಡುವ ಮೊದಲು ಮೊದಲ ದೇಣಿಗೆಯನ್ನು ಮಾತ್ರ ನಿರ್ಧರಿಸಿದ್ದು ಆ ಬಗ್ಗೆ ನೀಲಿ ನಕ್ಷೆ ತಯಾರಿಸಿರುವುದಿಲ್ಲ. ನಾನು ಒಟ್ಟು ರೂ 3,40,000/- ದೇಣಿಗೆಯನ್ನು ಟ್ರಸ್ಟ್ ಗೆ ನೀಡಿದ್ದು ಯಾವ ಯಾವ ದಿನಾಂಕದಂದು ಎಷ್ಟು ನೀಡಿದೆ ಎಂದು ನೆನಪಿಲ್ಲ. 2001-02 ರ ಲೆಕ್ಕ ಪರಿಶೋಧನ ವರದಿಯನ್ನು ಜಾರ್ಜ್ ಜೋಸೆಫ್ ಅಂಡ್ ಕಂಪನಿಯವರು ವರದಿ ಮಾಡಿರುತ್ತಾರೆ ಎಂದರೆ ನನಗೆ ಗೊತ್ತಿಲ್ಲ. ಟ್ರಸ್ಟ್ ಸ್ಥಾಪನೆಯಾದ ನಂತರ ಕಾರ್ಪೊರೇಷನ್ ಬ್ಯಾಂಕ್ ಹಾಗೂ ಕೂಡಿಗೆಯ ಕರ್ಣಾಟಕ ಬ್ಯಾಂಕ್ ನಲ್ಲಿ ಟ್ರಸ್ಟ್ ನ ಖಾತೆ ತೆರೆಯಲಾಯಿತು . ಟ್ರಸ್ಟ್ ಗೆ ಸಂಬಂಧಿಸಿದ ಯಾವುದೇ ವ್ಯವಹಾರ ಮಾಡಬೇಕಾದಲ್ಲಿ ಖಾತೆಯ

ಮೂಲಕವೇ ಮಾಡಬೇಕು ಎಂಬ ನಿಯಮ ಇತ್ತು ಎಂದರೆ ಸರಿ. ನಿಪಿ 4
ರಂತೆ ನಿಯಮ 16 ಡಿ ಮತ್ತು ಇ ರ ಪ್ರಕಾರ ಅಧ್ಯಕ್ಷರಿಗೆ ಕೇವಲ ರೂ 5,000/-
ರೂ ಗಳ ನಗಧು ವ್ಯವಹಾರ ಮಾಡಲು ಮಾತ್ರ ಅವಕಾಶ ಇದೆ ಎಂದರೆ ಸರಿ .

ಮುಂದುವರಿದ ಪಾಟಿ ಸವಾಲನ್ನು ವಕೀಲರ ಕೋರಿಕೆ ಮೇರೆಗೆ
ಮುಂದೂಡಲಾಯಿತು .

(ನನ್ನ ಉಕ್ತಲೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಗಿದೆ)
ಓದಿ ಹೇಳಿ ಕೇಳಿ ಸರಿ ಇದೆ.

Sd/-
ಪ್ರ ದ ನ್ಯಾ ದಂ, ಕುಶಾಲನಗರ